



Title	『フフ・トグ/青旗』（1941年） 第2号（1月13日）
Author(s)	
Citation	OUFCブックレット. 2017, 10-2, p. 11-19
Version Type	VoR
URL	https://hdl.handle.net/11094/62221
rights	
Note	

The University of Osaka Institutional Knowledge Archive : OUKA

<https://ir.library.osaka-u.ac.jp/>

The University of Osaka

<002-1-0/-g> koke tuy-un darumian yaryaysan-ı beleglegsen uges.

<002-1-07-m> ແຈ້ງ ປະເທດ ພັນຍາ/ ພັນຍາມີ ດີ ເພື່ອການພາບ ຢັດຊາວ, [ພົມຄູມ ຄີ]

<002-1-06-y>新年を迎えて

<002-1-06-g> sin=e ūl-i wñdñan anu-

<002-1-06-m> မြတ်စွာ သမဂ္ဂနေဂျာ မြန်.

<002-1-05-Y>青旗紙の発刊を祝して
(写真)

[següder bui]

<002-1-05-g> koke tuy-un darumlan yaryassan-1 belejlegsen üges.

<002-1-04-g> köke tuy-un darumlan yaryaysan-i beleglegsen üges.

002-1-04-m

<002-1-03-v> 冂辯 (写真)

<002-1-03-g> belegel-ün üge. [següder bui]

<002-1-03-m> ଶର୍ମା ଜୀ ପାତ୍ର: [ଗୋଟିଏ ଛାତ୍ର]

2003.1.03. 〔青旗氏の縫削を観〕 (静真)

üge. [següder bui]

<002-1-02-g> sin-e sedkül köke tuy-i darumalan yabuyulqu-yi beleglekü

=00-Z=1=0-Z=111> **ALL:** *www.koreanair.com*

<002-1-01-v> 祝辞
(写真)

<002-1-01-g> beleglekü üge. [següder bui]
<002-1-01-m> මෙරිංගල ජාතිය. [මෙරිංගල ජාතිය]

<002-1-00-y>青旗 第一期 康德八年(一九四一)一月十二日

<002-1-00-g> qoyaduýar quryçay-a, engke erdentü-yin naimaduýar on-u
ଫିନ୍ଫିର୍ ଓ କୁଣ୍ଡିର୍,

<002-1-00-m> 頭旗 青旗

<002-2-04-y> チヤガン・ホトグト団長が皇帝に拝謁

niyur-dur barayaduysan anu.

2002-2-04-8 Say all you want to know about a place you're

بِسْمِ اللَّهِ الرَّحْمَنِ الرَّحِيمِ

انواع (inyy).

<002-2-03-g> cayan qututu-yi balm-a-yni fusiyal-dur sungyun ergugsen

新編 老生會全集 第二卷

<002-2-02-g> balm-a-yin šasin-u bülküm-i bayıqulqu nigedüger wei

<002-2-02-m> မြန်မာစာတမ်းများ၏ အကြောင်းအရာများ၏ ပုဂ္ဂနိုင်မှုများ

卷之三十一

balm-a-yin yeke qural-i negegegsen anu (inü).

१८७२-१८७३ वर्षात् यहां आया था और इसी समय में उन्होंने अपनी लिखित काव्यकला का अध्ययन किया।

<002-2-01-m> ଗାନ୍ଧାରି ଲେ ଖଣ୍ଡି ଖଣ୍ଡି ଲେ ଖଣ୍ଡି ଶିଥାରେ କିମି ଶିଥି ରୁହ ପାଇଁ ଯନ୍ତ୍ରି

<002-1-09-V>協和広場の建設を決定

bayūnq-bat loyayasan anu..

<002-1-09-m> ଗାଁର ପାଇଁ କିମ୍ବା କିମ୍ବା ଲୋକଙ୍କ କାହାରେ ଏହାରେ ଏହାରେ ଏହାରେ

<002-1-07-y>青旗紙の発刊を祝して（写真）
[següder bui]

<002-3-01-y> 韓安東省行政廳 仁川市 仁川区
nögčigsen anu (inü).

<002-3-01-g> kingyan jegün muji-yin daruy-a elečün abuyai nasun-ača
<002-3-01-m> 仁川市 仁川区 行政廳 仁川区長 仁川市長 仁川市長
nibbun (yapun)-u dalai (dalai)-yin čirig (čerig)-ün ayar-un
čirig.

<002-2-10-y> 仁本海軍軍械課の艦隊
anggi-yin bayilduyasan bütümjí.
<002-2-10-g> nibbun (yapun)-u dalai (dalai)-yin čirig (čerig)-ün ayar-un
čirig.

<002-2-10-m> 市議會(芝崎) 仁川 (仁川) 市議會(芝崎) 仁川 (仁川) 市議會(芝崎)

<002-2-09-y> 仁本國政府海軍總參謀室 [東京案]

čirig (čerig)-tür ergügsen joyus anu. [toukyuu (toukyo)-yin čimege]

<002-2-09-g> nibbun (yapun)-u ulus arad-un ünenči qalayun-iyar dalai-yin
仁川 市議會 仁川 市議會 仁川 市議會

<002-2-09-m> 市議會 仁川 市議會 仁川 市議會 仁川 市議會

<002-2-08-y> 国事公務の民族に対する特赦狀

gerün kömüs-dür ončuqayilan örüsiyekü qauli.

<002-2-08-g> ulus-un čirig (čerig) boluysad kileged tegünü qočuraysan
仁川 市議會 仁川 市議會 仁川 市議會

<002-2-08-m> 市議會 仁川 市議會 仁川 市議會 仁川 市議會

<002-2-07-y> 檢定省の總長王允卿氏が總務厅次官に駆任 [承德案]
(inü). [čeng de-yin čimege]

yerüngkei yabudal-un tingkim-un des daruy-a-yin tuisyal-i küliyegesen anu

<002-2-07-g> re qu (he) muji-yin daruy-a wang yün čing obuytan
仁川 市議會 仁川 市議會 仁川 市議會 仁川 市議會 仁川 市議會 仁川 市議會

<002-2-07-m> 仁川 市議會 仁川 市議會 仁川 市議會 仁川 市議會 仁川 市議會

<002-2-06-y> 仁川 市教委員会の規程制定

<002-2-06-g> balm-a-yin šasin-u bülküm-ün dürim-i toytagaysan anu.

<002-2-06-m> 仁川 市教委員会の規程制定

<002-2-05-y> 仁川 市建設局の規程制定

<002-2-05-g> lama-yin uul söm-e-yi bayiyulqu yajar toytagadui anu.

<002-3-0/-g> manjuur-un toytaysan quyucay-a-yin qudalduy-a buku
ମନ୍ତ୍ରାବ୍ୟାଦ୍ୟା ଏଣ୍ ବିଜ୍ଞାନାବ୍ୟାଦ୍ୟା କେ . [ଜାଗାର ଏ ଜାଗାର]

卷之三

00-2-3-/-0/-m> **מִתְבָּשֵׂל** **מִתְבָּשֵׂל** **מִתְבָּשֵׂל**

1802-3-06-y 德王が贈呈した駱駝、四十田かけて新京に到着

<002-3-06-g> de wang-un beleg bolyáju kürgegesen temege döchin edit
Kittel Jamı kugejü neyisiel qota sım Jing-dur kureu fregsen ami (mu).

ମହାନ୍ ଗ୍ରାମୀଣ ଜ୍ଞାନି ପାତ୍ରର ଅଭି (ଲାଭି)।

拉爾發

<002-3-05-y>ホロンブイル=呼倫貝爾の大草原で狼の狩猟を開始「ハイラル=海
baviqu anu. [qavilar-un čimege]

<002-3-05-g> kölün boyır-un ayy

[ଫାର୍ମେସି ପରିଷଦ]

bayıyuluysan yisüdüger oi on-u durasqal bolyaqu anu.

<002-3-04-g> keüked-ün kigsen yayum-a-yi elesün čuylayulju ulus
ئىچىكىلىنىڭ ئىگىسىن يەيىلەپ ئەت.

<002-3-04-m> ନିର୍ମାଣ କାର୍ଯ୍ୟ ପାଇଁ ଜାଗାତିଥିଲୁ ଦେଇଲାଏଇଲା କାହାରେ

<002-3-03-y>モノ「」ル民衆が国軍に「興南」号飛行機を寄贈
am (inj)

emünetü>

<002-3-03-g> mongyul arad-un ünenči qalayun sedkil törügdejü <kingyan
မှန်ဂျာ၏ အရ ပြီး လောင် အဆောင် သုတေသန (အကျဉ်း) မှာ အဆောင် ဖူစ် (အစီ)၊

<002-3-03-m> ティエラ・マサダ ジ・マニラ・エスカルバード・アンド・リゾーツ <マニラ・マ

anu-

bayıyluysan anu. [jang jıya keü-yin čimege]

<002-4-03-g> ayudam ta[-a-dur sir-a (sir-a) tosun-u üledbüri yajar-1

[**କାନ୍ତିରାମ ପାତ୍ର**]

<002-4-02-v>今時の産業はモニゴル人でもできる「張家口発」

anu. [jāng jīya keü-yin čimege]

ଓଡ଼ିଆ ସାହିତ୍ୟ

<00Z-4-02-III> ପରିମାଣ କ୍ଷତ୍ର ଅଛି ଯାହାକୁ ପରିମାଣ କରିବାକୁ ପରିମାଣ କରିବାକୁ ପରିମାଣ କରିବାକୁ

<002-4-01-y>徳王主導でモンゴルの政令を革新

<002-4-01-g> de wang öberün bey-e-ber ködeljü mongyul-un alban

۱۰۰۰ میلیون دلار (دو هزار و پانصد میلیون دلار) است.

<002-3-10-g> ulay-a-vin ḥasaw-un yačaysi qarılčıysan (qarılčaysan) anu.

<002-3-10-m> ລັບອົງຕະວິດ ສັນຕະລາມ (ສັນຕະລາມ) ພັດ:

<002-3-09-y>興安東省が興安嶺で熊の狩猟を提案

<002>-<09>kingwan ŋegjin muŋ yamun wowlčjan ſütiŋi (ss
King) all uaba -a-ut ſorugcsu-ym au-1 (abat-y1) tariqcu aut.

عَذَابُهُمْ أَكْبَرُ مِمَّا كُنُوكُوا فِي الْأَرْضِ إِنَّمَا يُعَذِّبُ
اللَّهُ أَعْلَمُ بِمَا يَعْمَلُونَ

（german itali） covar ulis-ⁱⁿ kömiiš ūnkivam ūnvi

(german itali) qoyer ulus-un kömüs. [toukiyuu (toukyo)-yin čimege] <002-3-08-g> nibbun (yapun)-i itegeomjilekü nayir qolbuγatu duyis, itarriya

<002-3-08-m> ପାଞ୍ଜାମ୍ (ଜାମ୍) । ଏହାରେ କାହାର ଲିଖିତାଟି ଛାଇବାରେ ଗାନ୍ଧାରୀ ଲିଖିତ ପାଞ୍ଜାମ୍

ハル＝斉斉哈爾發】

araljıysan toy-a qorin tömen tögürig-dü kürügsen bui. [čičiqar-un čimege]

<002-4-10-m> ନିମ୍ନ ପରିବାରକୁ ଦିଲ୍ଲି ପରିବାରକୁ ଦିଲ୍ଲି ପରିବାରକୁ

＜002-4-09-y＞凍傷の予防と治療

m / a will.

<002-4-09-m> ໂພນ້າ ດັບກິດຕະຫຼາດເວັບໄຊ ແລ້ວ ດັບກິດຕະຫຼາດ ດັບກິດຕະຫຼາດ ເພື່ອມີຄວາມ
ສະເໜີງ.

<002-4-08-y> 塩と薬を組み合わせて使う方法

<002-4-08-8> ଅକ୍ଷୟାନୁ-ୟାମୀରୀ ହେଉଥିଲେବେ କୌଣସି ଏବଂ (ପା).

2003.1.17. 拍攝於「中華書局」

<002-4-07-g> jālayu emes narun yerü-yin medel.

西ヤンガルトノ土黒特旗政府が農業改良に努力

<002-4-06-g> barayun mongyul-un tömed qosiyun-u alban yamun-ača

<002-4-06-m> စီမံချက် နိုင်ငံခြား စာမျက်နှာ ပေါ်လောင် ပေါ်လောင် ပေါ်လောင် ပေါ်လောင်

「アマミノコモロヒ」

<002-4-05-y> ホーホー=厚和豪特のラジオ局を拡大し、多くのモンゴル人に聞
かん。[köke qotan-u čimege]

<002-4-05-g> köke qotan-a-u ayar-iyar sonusuyaqu (sonusuyaqu) qoriyan-i

<002-4-04-y>モンゴル青年の団結案を準備中〔フフホト=厚和蒙特発〕

bütügekü beledkel-i yabuyulju bayiqu anu. [köke qotan-u čimege] <002_1_04> monenl ýolmaz un qamfurun nökürlekü vi ýanacid

عَسْلَوْنَى سُنُونُ [عَدِيلٍ] بِهِشْرٍ عَسْلَوْنَى

〈002-4-03-y〉草原に酪農工場を建設 [张家口発]

<002-5-05-y> 読者の皆さんとともに『青旗』紙を発展させよう

KOLLEGIUM 505

<002-5-05-m> ପ୍ରତ୍ୟେକାମ୍ବୁଦ୍ଧି ଆମ୍ବୁଦ୍ଧି-ୟି ପାଇଁ ଶେଷି କୁର୍ରା କୁର୍ରା-ୟି

を増設

<002-5-04-y> ポヘル文化振興を目的に満洲図書株式会社がモンゴル語の印刷所 darumalaqu yajär-i nemejü bayiyuluysan anu.

manju-yin jiruy bicing-un qobi neylegsen qor

<>002-5-04-g> mongyul-un udq-a soyul-i degegsi debsin sayijirayulqu-dur
蔑夫。

<002-5-04-111> پهلوانیم میر سعید - افغانستان سال ۱۹۷۰ خورشیدی
و بعد از مرگ نایاب شد و این اثر را بزرگداشت چون پیش از آن
بازدید از این اثر نداشتند

一〇〇三・〇三・二二 全国で使う筆の数

<002-5-03-g> bükü ulus-dur kereglekü lab-yin toy-a.

<002-5-02-y> 四十年間、田本とモンゴルの友好に努めたモンゴル老人
učíř-inn čármavíñ (čármavíñ) iegsen mongol-in niøen kögsin amii

<002-5-02-g> docin on nibun (yapun) mongyul-un may sayin bolqu

<002-5-02-m> ପିତର ଲ୍ଲାରିକ୍ (ଟମ୍) ଫିଲ୍ମୋନ ଗାନ୍ଧି ଏହାର ଶୀତଳ ଦେଖିଯାଇଛି

△002-5-01-Y▽蒙民厚生会が創設した育成学院、新入生を公表

(Eisugsen) suru ja -t- meieks meedegunku alla (mu)

<002-5-01-g> mongyu| arad-un amidura|-1 sayijrayu|qu qura|-aca

<002-5-01-m> କଣ୍ଠାରୀ ଏବଂ ପିତାମହ ଏବଂ ପାତ୍ରଙ୍କାରୀ ଏବଂ ପାତ୍ରଙ୍କାରୀ ଏବଂ ପାତ୍ରଙ୍କାରୀ

<002-4-10-v>家庭の幸福がもたらす良さ

<002-4-10-g> ger-ün doturaki jíryal tai keðün jüil-ün sayın učir anu.

yosulal-un üges.

<002-6-02-g> toukiyuu (toukyo)-du bayiqu ungsiyčid-ača kürgejü iregsen
түркү,

<002-6-02-m> Ҥынниң (Ҥынни) Ӯн Һынади Ҙарыллашың ҹ/ Өңгөндүр Ҙарыллашың

<002-6-01-y> Ҥыннади Ҙарыллашың ҹ/ Өңгөндүр Ҙарыллашың

<002-6-01-g> mongyul ökid-i barkiran sergügeküi anu (inü).

<002-6-01-m> Ҥыннади Ҙарыллашың ҹ/ Өңгөндүр Ҙарыллашың

<002-5-11-y> Ҥыннади Ҙарыллашың ҹ/ Өңгөндүр Ҙарыллашың

<002-5-11-g> üsüg taniqu erdem.

<002-5-11-m> Ҥыннади Ҙарыллашың ҹ/ Өңгөндүр Ҙарыллашың

<002-5-10-y> Ҥыннади Ҙарыллашың ҹ/ Өңгөндүр Ҙарыллашың

bayıysan nibbun (yapun)-u jüg ečigsen anu (inü).

<002-5-10-g> mongyul jálayus nigen bülküm köke qotan-ača yarču sanaju
(ячи) ҹ/ ҹанади ҹанади ячи (ячи).

<002-5-10-m> Ҥыннади Ҙарыллашың ҹ/ Өңгөндүр Ҙарыллашың ҹ/ Өңгөндүр Ҙарыллашың

<002-5-09-y> Ҥыннади Ҙарыллашың ҹ/ Өңгөндүр Ҙарыллашың

<002-5-09-g> ulus-un neyiselenel-dür jılıq quwar delgeregzen anu (inü).

<002-5-09-m> Ҥыннади ҹ/ Өңгөндүр Ҙарыллашың ҹ/ Өңгөндүр Ҙарыллашың

<002-5-08-y> Ҥыннади Ҙарыллашың ҹ/ Өңгөндүр Ҙарыллашың

<002-5-08-g> gerün tejgebüri-yin ebetdin-i türgen jasayuluqtun.

<002-5-08-m> Ҥыннади ҹ/ Өңгөндүр Ҙарыллашың ҹ/ Өңгөндүр Ҙарыллашың

<002-5--07y> Ҥыннади ҹ/ Өңгөндүр Ҙарыллашың

čarmayju (čirmayju) yaburyulqu-bar toytaysan anu.

<002-5-07-g> ulus-un bay-a arad-un suryal kömüjil-i sedkil talbin
тәжүштөөлүк ҹанади ячи.

<002-5-07-m> Ҥыннади ҹ/ Өңгөндүр Ҙарыллашың ҹ/ Өңгөндүр Ҙарыллашың (Ҙарыллашың)

<002-5-06-y> Ҥыннади ҹ/ Өңгөндүр Ҙарыллашың

nögčijküi.

<002-5-06-g> kingyan qorıyan-u šu güwan yolsibau abuyai nasun-ača

<002-7-99-y>回題国口本の第十二回陸軍記念日を迎えて
qayurai čirig (čerig)-ün durasqal-un edür-i uytuju.

<002-7-99-g> čiyulyan-tu ulus naran ulus-un γuč-

۰۰۲-۷-۹۹-م> گلستانه ۴۶ بودار نشتر بودار مر نیز مر بودار نشتر بودار نشتر بودار نشتر

卷之三

<002-6-07-g> nibbun (yapun) mongγul kelelčekü üges

००२-६-० / -मेराज (तम) (स्क्रिप्ट वाचन संस्था)

<002-6-06-y> 投稿写真

<002-8-06-g> kufgeju Ifegsen segueder alu (Inu).

silüg.

<002-6-05> hige sat-a hibbuh (yapuh) illus-i toyutih Ujeged Joklyay/sah

二〇〇三年九月二日 謹啓

iregülügsen belgelekü üges.

<002-6-04-m> **କ୍ଲିନିକ୍ ପ୍ରତିବନ୍ଧିତ ବାଯିକୁ ଅନ୍ତରୀଳରେ**

沙漠の中

<002-6-03-g> elesü mangqan-u dotur-a.

〈002-6-02-y〉東京の読者から寄せられた祝辞